



# ಕೆಡುಕಿನ ಅರಿವು, ಕಲೀಕೆಗೆ ನೇರವು

■ ಸ್ವಯಂಪ್ರಭಾ



**ಮಂಗಳೂರಿನ** ‘ಪ್ರಜಾ ಕೌನ್ಸಿಲಿಂಗ್ ಸೆಂಟರ್’ ದ್ವಿತೀಯ ಕ್ಷೇತ್ರದ ಜಿಲ್ಲೆಯಲ್ಲಿ ಮಾತ್ರವಲ್ಲ, ರಾಜ್ಯಾಧಿಕಾರಿಯೇ ಪ್ರಸಿದ್ಧವಾದುದು. ಬದವರಿಗೆ, ನಿರ್ಗತಿಕರಿಗೆ ಅಸರೆ ಬದಿಸುವ ನಿಷ್ಟನಾಲ್ಕಿ, ಮಹಿಳೆಯರಿಗೆ ಸಾಳ್ತನೆ ಕೇಂದ್ರಗಳನ್ನು ನಡೆಸುವಲ್ಲಿ ‘ಪ್ರಜಾ’ ಪಾತ್ರ ದೊಡ್ಡದು. ಪ್ರತಿ ಹಿಂದ್ವಾರ್ತಾ ರಾಯಪ್ಪನ್ ಸ್ಥಾಪಿಸಿದ ಈ ಕೇಂದ್ರವು, ನಿರ್ಗತಿಕ ಮಹಿಳೆಗಳ ಅಸರೆ ಬದಿಸುತ್ತ, ಅವರಿಗೆ ಶಿಕ್ಷಣ ನೀಡುತ್ತ, ಅನೇಕ ಸಮಾಜಮುಖಿ ಕೆಲಸ ಮಾಡುತ್ತಿದೆ. ನಿರ್ಗತಿಕ ಮಹಿಳೆ ಪ್ರನವಸತಿ ಪಡೆದ ಮೇಲೆ ಕೇಂದ್ರಕ್ಕೆ ಒಂದು ಕೃತ್ಯಜ್ಞತೆ ಹೇಳುವುದು, ಸಮಾಜಮುಖಿ ಕೆಲಸಗಳಲ್ಲಿ ತಾವೂ ಕ್ಷೇತ್ರೋದಿಸುವುದುಂಟು.

ಚಿಲ್ಲೆಯ ಅಧಿಕಾರಿಗಳು, ಸಮಾಜ ಸೇವಕರು ಭಾಗವಹಿಸಿದ್ದ ಸಭೆಯೊಂದರಲ್ಲಿ ಪ್ರತಿ. ಹಿಂದ್ವಾರ್ತಾ ರಾಯಪ್ಪನ್ ಸಮಾಜಕ್ಕೆ ಒಂದು ಕಿರಿಮಾತು ಹೇಳಿದ್ದರು. ‘ಮಹಿಳೆ ಶಿಕ್ಷಣ ಪಡೆದು ಉದ್ಯೋಗಸ್ಥರಾಗಬೇಕು ಎಂಬ ಒಂದೇ ವಿಚಾರವನ್ನು ಅವರ ತಲೆಗೆ ತುಂಬಿ ಶಿಕ್ಷಣ ಕೊಡುವುದು ಬ್ರಹ್ಮೀಯ ಧೋರಣೆ ಅಲ್ಲ. ಒಂದು ಕುಟುಂಬವು ಸಮಾಜದ ಕಂಬಿದ್ದಂತೆ. ರಸ್ತೆ, ನೀರು, ಶಿಕ್ಷಣ ಸೇರಿದಂತೆ ಸಮಾಜದಲ್ಲಿರುವ ಅನೇಕ ಬ್ರಹ್ಮೀಯ ವ್ಯವಸ್ಥೆಗಳ ಲಾಭ ಪಡೆಯುವ ಆ ಕುಟುಂಬವು, ಸಮಾಜದ ಒರ್ಕೋರೆಗಳಿಗೆ ಸ್ವಂದಿಸುತ್ತ, ಕ್ಷೇತ್ರದಲ್ಲಿ ನೇರವಾಗುವ ಮೂಲಕ ಒಟ್ಟು ವ್ಯವಸ್ಥೆಯನ್ನು ಸರಿಪಡಿಸುವ ಜವಾಬ್ದಾರಿಯನ್ನು ಹೊರಬೇಕು. ಈ ಜವಾಬ್ದಾರಿಯ ಅರಿವನ್ನು ಮಹಿಳೆಗೆ ಕೊಡಬೇಕು. ಮನೆಯಲ್ಲಿರುವ ಹಿಂದ್ರಿಯ ನಾಗರಿಕರನ್ನು, ಅಕಸ್ಮಾತ್ ಒಂದು ಮನೆಯಲ್ಲಿ ಅಗಾವಿಕಲರಿದ್ದರೆ – ಅವರನ್ನು, ಅಥವಾ ಮಾನಸಿಕವೇ,

ದೈಹಿಕವೇ ಆದ ಸಮಯೇಗಳಿಗೆ ಜನರಿದ್ದರೆ ಅಂತಹವರನ್ನು ಒಳಗೊಂಡು ಬದುಕುವುದು ಆ ಕುಟುಂಬದ ಜವಾಬ್ದಾರಿಯೇ ಆಗಿರುತ್ತದೆ. ಇದನ್ನು ದೊಡ್ಡವರು ಅಥವಾ ಮಾಡಿಕೊಳ್ಳಬೇಕು. ಮಹಿಳೆಗೂ ಶಿಳಿಸಬೇಕೆಂದು.’ ಇದು ರಾಯಪ್ಪನ್ ಅವರ ಮಾತಿನ ಸಾರ.

ಹಿಂದ್ರಿಯ ನಾಗರಿಕರು, ಅಲ್ಲೇ ಮರ್ ಅಥವಾ ಬೇರಾವುದೇ ಗಂಭೀರ ಸಮಯೇ ಇರುವವರು ಅಥವಾ ಅಂಗವಿಕಲರನ್ನು ಕೆಲವು ಮನೆಗಳವರು ಹೇಗಾದರೂ ಮಾಡಿ ಪ್ರನವಸತಿ ಸಂಸ್ಥೆಯೊಂದಕ್ಕೆ ವರ್ಗಾಯಿಸಿ ಕ್ಷೇತ್ರದೆಂದೂ ತೊಳೆದುಕೊಳ್ಳಲು ಮುಂದಾಗುತ್ತಾರೆ. ಅದರ ಫಲವಾಗಿಯೇ ಬಸ್ರಾನಿಲಾಣಗಳಲ್ಲಿ, ರೈಲು ನಿಲಾಣಗಳಲ್ಲಿ, ರಸ್ತೆಗಳಲ್ಲಿ ನಿರ್ಗತಿಕರು ಕಾಣಿಸಿಗುತ್ತಾರೆ. ಮನೆ ಎನ್ನುವುದು ಕೇವಲ ಕಟ್ಟಡವಾಗೇ ಸದಸ್ಯರ ನೋವು ನಲ್ಲಿವನ್ನು ಒಳಗೊಳ್ಳುವ ರಿತಿಯಲ್ಲಿ ಬದಲಾಗಬೇಕು. ಅಹಿತಕರ ನಡವಳಿಕೆ ಅಥವಾ ಭಿನ್ನಭಿಪ್ರಾಯಗಳನ್ನು ಅರಗಿಸಿಕೊಳ್ಳುವ ತಾಳ್ಳೆ ಮನೆಯ ಸದಸ್ಯರಲ್ಲಿ ಅಗತ್ಯಾಗಿ ಇರಬೇಕು. ಹಿಂದೆಲ್ಲ, ಕೊಡು ಕುಟುಂಬದಲ್ಲಿ ಹಣಕಾಸು ನಿಯಂತ್ರಣ ಮನೆಯ ಮುಖಿಂಡರ ಒಳಿ ಇರ್ತಿದ್ದುದರಿಂದ ಎಲ್ಲರನ್ನು ಒಳಗೊಳ್ಳುವಂತೆ ನಿಯಮಗಳನ್ನು ಮನೆಯ ಮುಖಿಂಡರೇ ರೂಪಿಸುತ್ತಿದ್ದರು. ಇಂದು ಪರಿಸ್ಥಿತಿ ಹಾಗಿಲ್ಲ.

ಸಾಮಾನ್ಯವಾಗಿ ಅಪ್ಪೆ ಅಮೃತೀಗೆ ಒಂದೇ ಮನುವಿದ್ವಾಗ, ಈ ಒಳಗೊಳ್ಳುವಿಕೆಯ ಪಾಠ ಅವರಿಗೆ ಲಭಿಸುವುದಲ್ಲ. ಯಾವಾಗರೇ ಒಮ್ಮೆ ಉಂರಿದ ಬರುವ ಅಜ್ಞ ಅಜ್ಞ, ಅಂಗಾಲಿನಲ್ಲಿ ಕೆಸರು ಮತ್ತಿಕೊಂಡೇ ಚಾವಡಿಗೆ ಕಾಲಿಟಾಗ ಮನು ‘ಇಷ್ಟ್’ ಎಂದು ಮುಖ ಕಿರಿಸುತ್ತದೆ. ಇಷ್ಟ ತಿಂದು, ಘಳಫಳ ಹೊಳೆಯುವ ಬೆಳ್ಳಿಗಿನ ಬೇಕಿನ್ ಮೇಲೆ

ಪಿಚಕ್ಕನೇ ಉಗಿಯುವ ಅಜ್ಞನನ್ನು ಕಂಡು ಅಮೃತೀಗೆ ಕಿರಿಕಿರಿಯಾಗುತ್ತದೆ. ಅವಳಿ ಗಂಡನೋಡನೆ, ‘ನಮ್ಮ ಪ್ರಾಟ್ ಇದನ್ನೇ ನೋಡುತ್ತ ಬೆಳೆದರೆ, ಅವನು ಶಿಸ್ತೇ ಇಲ್ಲದ ಹುಡುಗ ಅಗುತ್ತಾನೇ’ ಎನ್ನುತ್ತಾರೆ.

ಇತ್ತಿಳಿಗಿನ ದಶಕದ ಹೊಸ ಅಪ್ಪೆ ಅಮೃತಿರಲ್ಲಿ ತಮ್ಮ ಮಹಿಳೆ ಒಳಿತಿನ ವಾತಾವರಣದಲ್ಲಿಯೇ ಇರಬೇಕು ಎಂಬ ಆರ್ಹ ಒಂದು ಗುಲಗುಂಜಿ ಜಾಯಿಯೇ ಆಗಿರುತ್ತದೆ. ಆದರೆ ಅಜ್ಞ ಯ ಯದವಟ್ಟನ್ನು ಮನೆಯಲ್ಲಿ ಹೇಗೆ ನಿಭಾಯಿಸಬೇಕು, ಧಾರಾವಾಹಿಗೆ ಜೋತು ಬಿಡ್ಡ ಅಜ್ಞನೋಡನೆ ಹೇಗೆ ವರ್ತಿಸಬೇಕು ಎಂಬುದನ್ನು ಕಲಿಯುವ ಪ್ರತ್ಯೇಯಿಯೇ ಮನುವಿನ ಮನಸ್ಸಿಗೆ ದೇರೆಯುವ ಶಿಕ್ಷಣ. ಕೆಟ್ಟ ಪದಗಳಲ್ಲಿ ಅಜ್ಞ ಬೆಯುತ್ತಿದ್ದರೆ, ‘ಅವರು ಶಾಲೆಗೆ ಹೆಚ್ಚು ಹೋಗಿಲ್ಲ. ಹಾಗಾಗಿ ಅವರ ಮಾತು ಹಾಗಿದೆ. ನೇನು ಶಾಲೆಗೆ ಹೋಗಿ ಕಾಲೇಜಿನಲ್ಲಿ ದೊಡ್ಡ ದೊಡ್ಡ ಪರೀಕ್ಷೆ ಬರೆಯಲ್ಲಿ. ಆದ್ದರಿಂದ ಅವರ ಮಾತುಗಳನ್ನು ಕಲಿಯಬೇಡೆ’ ಎಂದು ಹೇಳಿಕೊಡುವಾಗ, ಪ್ರಾಟ್ ಅಥವಾ ಪ್ರಾಟ್ಯಿಯ ಮನುಷಿನಲ್ಲಿ ಮಹತ್ವಾಕಾರಕ್ಯೆಯೂ ಮೂಡುತ್ತದೆ; ನಮ್ಮಿಷ್ಟಿಯನ್ನು ನಾವೇ ನೋಡಿ ಕೊಳ್ಳಬೇಕು, ಅವರು ಹೇಗೆದ್ದಾರೇ ಹಾಗೆಯೇ ಸ್ವೀಕರಿಸಬೇಕು ಎಂಬ ಪಾಠವೂ ದೋರೆಯುತ್ತದೆ. ಎಲ್ಲ ಮನೆಗಳಲ್ಲಿಯೂ ಪರಿಸ್ಥಿತಿ ಇವೆನ್ನಿಂದು ಸರಳವಾಗಿರುವುದಿಲ್ಲ. ಆದರೆ ನಮ್ಮ ಪರಾನ್ನು ಸ್ವೀಕರಿಸಬ್ಬಾಗುವ ತಾಳ್ಳೆಯು ಪಾಠವೊಂದು ಬಾಲುದಿಂದಲೇ ದೋರೆಯಬೇಕು ಅಲ್ಲವೇ.

‘ನನ್ನ ಮನುವಿಗೆ ಒಳಿತನ್ನೇ ಕೊಡುತ್ತೇನೆ’ ಎಂಬ ಹಮ್ಮು ಬ್ರಹ್ಮೀಯ ಪೇರೆಂಟಿಗ್ಗಾನ ಲಕ್ಷಣವಲ್ಲ. ಎಲ್ಲರನ್ನು ಒಳಗೊಂಡು ಬಾಳುವೆ ಮಾಡುವ ಕಲಿಕೆಯೇ ಮನೆಗೂ ಸಮಾಜಕ್ಕು ಬೆಳೆತು.